

ಪಳೆಯುಳಿಕೆಯಂತಾದ ಕೈ ಪಂಪ್..

ಕೋಲಾರದ ಗೌರಿಪೇಟೆಯಲ್ಲಿ ಹತ್ತಾರು ವರ್ಷಗಳ ಕಾಲ ನೂರಾರು ಮಂದಿಗೆ ನೀರಿನ ಆಸರೆಯಾಗಿದ್ದ ಈ ಕೊಳವೆ ಬಾವಿಯ ಕೈ ಪಂಪ್ ಸಾರ್ವಜನಿಕರ ಅವೈಜ್ಞಾನಿಕ ಬಳಕೆಯಿಂದ ಇಂದು ನಿರುಪಯುಕ್ತವಾಗಿದೆ. ಇದನ್ನು, 'ದುರಸ್ತಿ ಮಾಡಿಸಿಕೊಡಿ' ಎಂದು ನಿವಾಸಿಗಳು ನಗರಸಭೆ ಮೊರೆ ಹೊಕ್ಕರೆ ನಮ್ಮ ಬಳಿ ಹಣವಿಲ್ಲ ಎಂಬ ಸಿದ್ಧ ಉತ್ತರ ಕೇಳಬರುತ್ತದೆ. ದುರಸ್ತಿಯ ವಿಚಾರವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಇಂತಹ ಕೈ ಪಂಪ್‌ಗಳು ಹಿಂದೆಲ್ಲಾ ಎಲ್ಲೆಡೆ ಕಂಡುಬರುತ್ತಿದ್ದವು. ಇವುಗಳಿಗೆ ವಿದ್ಯುತ್ ಬೇಕಿರಲಿಲ್ಲ. ಅಗತ್ಯ ಬಿದ್ದಾಗಲೆಲ್ಲ ಕೈ ಪಂಪ್ ಒತ್ತುವ ಮೂಲಕ ನೀರು ಪಡೆಯಬಹುದಿತ್ತು. ಎಷ್ಟೋ ಬಾರಿ ಕೈ ಪಂಪ್‌ಗೆ ಬೆರಳುಗಳನ್ನು ನೀಡಿ ನೋವು ಮಾಡಿಕೊಂಡಿದ್ದೂ ಉಂಟು. ಇಂದಿನ ವಿದ್ಯುತ್ ಪಂಪ್‌ಗಳ ಲೋಕದಲ್ಲಿ ಹಿಂದಿನ ಕೈ ಪಂಪ್‌ಗಳು ನಮ್ಮ ನಡುವೆ ಪಳೆಯುಳಿಕೆಗಳಂತೆ ಕಾಣುತ್ತಿವೆ.

—ಎಚ್.ಕೆ. ರಾಘವೇಂದ್ರ, ಕೋಲಾರ



ಹದ್ದೊಂದು ಹಾರಿಬಂದು

ಹದ್ದು ಮೂಲತಃ ಮಾಂಸಾಹಾರಿ. ತನ್ನ ಆಹಾರಕ್ಕಾಗಿ ಕೀಟಗಳು ಮತ್ತು ಪ್ರಾಣಿಗಳನ್ನು ಅವಲಂಬಿಸಿರುತ್ತದೆ. ಜೊತೆಗೆ, ವಸತಿ ಪ್ರದೇಶದಲ್ಲಿ ಇವು ಹಾರಾಡುವುದು ಕೂಡ ಅಪರೂಪವೇ. ನಮ್ಮ ಮನೆಯಲ್ಲಿ ಬೇಸಿಗೆಯಲ್ಲಿ, ಪಕ್ಷಿಗಳಿಗಾಗಿ ಒಂದು ತಟ್ಟೆಯಲ್ಲಿ ಸಸ್ಯಾಹಾರ ಹಾಗೂ ಮತ್ತೊಂದು ತಟ್ಟೆಯಲ್ಲಿ ನೀರನ್ನು ಇಡುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ಆದರೆ ಈಗ ಕೆಲ ತಿಂಗಳುಗಳಿಂದ ಪ್ರತಿದಿನ ಹದ್ದೊಂದು ಹಾರಿಬಂದು ಈ ಸಸ್ಯಾಹಾರವನ್ನು ಸೇವಿಸಿ ನೀರು ಕುಡಿದು ಹೋಗುವ ಅಭ್ಯಾಸ ರೂಢಿಸಿಕೊಂಡಿದೆ. ಈ ಹದ್ದು ಸಸ್ಯಾಹಾರಕ್ಕೆ ಮಾರು ಹೋಗಿದೆಯಾ? ಅಥವಾ ಮಾಂಸಾಹಾರದ ಕೊರತೆಯಾ? ಗೊತ್ತಿಲ್ಲ. ಬಹುಶಃ ಬೇಟೆಯಾಡುವ ಮತ್ತು ಆಹಾರ ಹುಡುಕಾಟದ ರಗಳೆ ಬೇಡವೆಂದು ಈ ಮಾರ್ಗ ಹುಡುಕಿಕೊಂಡಿರಬಹುದೇನೋ...

—ಲಕ್ಷ್ಮೀನಾರಾಯಣ ಮೂರ್ತಿ, ಗುಡಿಬಂಡೆ



ಭಾರಿ ಗಾತ್ರದ ಬಂಗಾರದ ತಾಳಿ

ಸಾಗರದ ಮಾರಿಜಾತ್ರೆ ರಾಜ್ಯದಲ್ಲೇ ಅತಿ ದೊಡ್ಡ ಜಾತ್ರೆಗಳಲ್ಲೊಂದು. ಈ ಜಾತ್ರೆಯ ಮುಖ್ಯ ಆಕರ್ಷಣೆ ಮಾರಿಕಾಂಬೆಯ 18 ಅಡಿ ಎತ್ತರದ ಭವ್ಯ ಮೂರ್ತಿ. ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಈ ಭವ್ಯ ಮೂರ್ತಿಗೆ ಪ್ರತಿ ವರ್ಷವೂ ಒಂದು ಬಂಗಾರದ ಒಡವೆ ಸೇರಿಸುವುದು ರೂಢಿ. ಈ ಬಾರಿ ಮೂರ್ತಿಗೆ 6.5 ಇಂಚು ಅಗಲದ ಬಂಗಾರದ ಎರಡು ತಾಳಿಗಳನ್ನು ಭಕ್ತರು ಅರ್ಪಿಸಿದ್ದಾರೆ. ಈ ತಾಳಿಗಳ ತೂಕ 567.89 ಗ್ರಾಂ. ಜೊತೆಗೆ ಬಂಗಾರದ ಗುಂಡುಗಳ ಸಹಿತ 672 ಗ್ರಾಂ ತೂಕವಿದೆ. ದೊಡ್ಡ ಗಾತ್ರದ ಈ ತಾಳಿಯನ್ನು ತಯಾರಿಸಲು 15 ದಿನಗಳು ಬೇಕಾದವು.

—ಅಂಜನ್ ಕಾಯ್ಕಿಣಿ, ಸಾಗರ

